



0404/2059/0805

IV Semester 3 Year LL.B./VIII Semester 5 Year B.A.LL.B. (Maj.-Min.)/
VIII Semester 5 Year B.A.LL.B./B.B.A.LL.B. Examination, December 2019
Opt. – II : BANKING LAW (Old/New)

Duration : 3 Hours

Max. Marks : 100

- Instructions :** 1. Answer Q. No. 9 and **any five** of the remaining.
2. Q. No. 9 carries **20** marks and the remaining questions carry **16** marks **each**.
3. Answers should be written **either** in **English** or **Kannada** **completely**.

- Q. No. 1. Discuss the functions of commercial banks in India. Marks : 16
ಭಾರತದಲ್ಲಿನ ವಾಣಿಜ್ಯ ಬ್ಯಾಂಕುಗಳ ಕಾರ್ಯಗಳನ್ನು ಚರ್ಚಿಸಿ.
- Q. No. 2. What is endorsement ? Explain different types of endorsements. Marks : 16
ಹಿಂಬರಹ ಫಂದರೇನು ? ವಿವಿಧ ರೀತಿಯ ಹಿಂಬರಹಗಳನ್ನು ವಿವರಿಸಿ.
- Q. No. 3. Explain the precautions to be taken by a banker while lending on hypothecation. Marks : 16
ಬ್ಯಾಂಕರನು ಆಧಾರ ಮಾಡುವಿಕೆಯಲ್ಲಿ ಸಾಲನೀಡುವಾಗ ತೆಗೆದುಕೊಳ್ಳುವ ಮುಂಜಾಗರೂಕತೆಗಳನ್ನು ವಿವರಿಸಿ.
- Q. No. 4. Narrate the rights of a banker. Marks : 16
ಬ್ಯಾಂಕರನ ಹಕ್ಕುಗಳನ್ನು ವಿವರಿಸಿ.
- Q. No. 5. Who is a holder in due course ? Explain the privileges of a holder in due course. Marks : 16
ಯುಕ್ತ ಕ್ರಮ ಧಾರಕನೆಂದರೆ ಯಾರು ? ಯುಕ್ತ ಕ್ರಮ ಧಾರಕನ ಸವಲತ್ತುಗಳನ್ನು ವಿವರಿಸಿ.
- Q. No. 6. Explain the banker's duty to honour the customers cheques. Marks : 16
ಗ್ರಾಹಕರ ಚೆಕ್‌ಗಳನ್ನು ಮಾನ್ಯ ಮಾಡಬೇಕಾಗುವ ಬ್ಯಾಂಕರನ ಕರ್ತವ್ಯಗಳನ್ನು ತಿಳಿಸಿ.
- Q. No. 7. Explain the various trends of E-Banking Services. Marks : 16
ಇ-ಬ್ಯಾಂಕಿಂಗ್ ಸೇವೆಗಳ ವಿವಿಧ ಬೆಳವಣಿಗೆಗಳನ್ನು ವಿವರಿಸಿ.

P.T.O.



Q. No. 8. Write short note on **any two** of the following.
ಕೆಳಕಂಡವುಗಳಲ್ಲಿ ಎರಡಕ್ಕೆ ಮಾತ್ರ ಲಘು ಟಿಪ್ಪಣಿ ಬರೆಯಿರಿ.

Marks : 2×8=16

- (a) Cheques
ಚೆಕ್‌ಗಳು
- (b) Deposit Insurance Corporation
ಲೇವಣಿ ವಿಮಾ ಸಂಸ್ಥೆ
- (c) Credit card.
ಕ್ರೆಡಿಟ್ ಕಾರ್ಡ್.

Q. No. 9. Solve **any two** of the following problems.

Marks : 2×10=20

ಈ ಕೆಳಗಿನ ಯಾವುದಾದರೂ ಎರಡು ಸಮಸ್ಯೆಗಳನ್ನು ತೀರ್ಮಾನಿಸಿ.

- (a) Mr. Ishwar, father of minor son Ganesh approaches the banker for a loan facility against F.D. receipts of Rs. 1,00,000/- issued in the name of his minor son Ganesh. Decide.

ಅಪ್ರಾಪ್ತ ವಯಸ್ಕನಾದ ಗಣೇಶನ ತಂದೆ ಈಶ್ವರನು ತನ್ನ ಮಗನ ಹೆಸರಿನಲ್ಲಿರುವ ಒಂದು ಲಕ್ಷದ ನಿಖರು ಠೇವಣಿಯ ರಶೀದಿಯನ್ನಿಟ್ಟು ಸಾಲ ಪಡೆಯಬೇಕೆಂದಿದ್ದಾರೆ. ನಿರ್ಧರಿಸಿ.

- (b) 'A' has executed an instrument in favour of 'X' as follows. "I promise to pay 'X' Rs. 1,00,000/- after my marriage with 'C' ". Is this a valid promissory note ? Decide.

'ಎ' ಯು 'ಎಕ್ಸ್' ಗಾಗಿ ಈ ರೀತಿ ಒಂದು ವರ್ಗಾವಣೆಯ ಲಿಖಿತವನ್ನು ಬರೆಯುತ್ತಾನೆ. 'ನಾನು, ನನ್ನ ವಿವಾಹವು 'ಸಿ' ಯೊಂದಿಗೆ ಆದ ನಂತರ, ನಿನಗೆ 1,00,000/- ಕೊಡುವೆನೆಂದು ವಾಗ್ದಾನ ಮಾಡುತ್ತೇನೆ'. ಈ ವಾಗ್ದಾನ ಪತ್ರವು ಸಿಂಧುವೇ ? ವಿವರಿಸಿ.

- (c) A customer gave the banker a sealed cover containing 200 coins of Re. 1 and leaves it with banker for safe custody. But when the customer demands for the cover after some days the banker gives two hundred rupees note. Do you think the banker's act is justifiable ?

ಒಬ್ಬ ಗ್ರಾಹಕನು ಒಂದು ರೂಪಾಯಿಯ 200 ಬಿಲ್ಲೆಗಳಿರುವ ಸೀಲು ಮಾಡಿದ ಲಕೋಟೆಯನ್ನು ಬ್ಯಾಂಕರನಲ್ಲಿ ಸೇಫ್ ಕಸ್ಟಡಿಯಾಗಿ ಇಡಲು ಕೋರಿಕೊಳ್ಳುತ್ತಾನೆ. ಗ್ರಾಹಕನು ತನ್ನ ಲಕೋಟೆಯನ್ನು ಕೋರಿ ಇನ್ನೊಮ್ಮೆ ಬ್ಯಾಂಕಿಗೆ ಬಂದಾಗ, ಬ್ಯಾಂಕರನು ಆತನಿಗೆ 200 ರೂಪಾಯಿಯ ನೋಟನ್ನು ನೀಡುತ್ತಾನೆ. ಬ್ಯಾಂಕರ ಮಾಡಿರುವುದು ಸರಿಯೇ ?